

ಜನರಲ್ ಮ್ಯಾನೇಜರ್' (ಎಜಿಎಮ್) ಹುದ್ದೆಯಲ್ಲಿದ್ದು ಜವಾಬ್ದಾರಿಗಳು ಹೆಚ್ಚಿದ್ದವು. ಕಾರ್ಖಾನೆಯಿಂದ ಮನೆಗೆ ಬರುವುದು ದಿನವೂ ತಡವಾಗುತ್ತಿತ್ತು. 'ಮನೆಯಲ್ಲಿ ನಾನಿಲ್ಲದಾಗ ಎಲ್ಲವೂ ನಿರಾತಂಕವಾಗಿ ಸಾಗಲು ಒಂದು ಸಹಾಯಕ ತಂಡವನ್ನೇ ನಿಲ್ಲಿಸಿದ್ದೆ. ನನ್ನ ಅತ್ತೆಯನ್ನು ನೋಡಿಕೊಳ್ಳಲು ಇಬ್ಬರು ಒಳ್ಳೆಯ ಕೇರ್ ಟೇಕರ್ ಮಹಿಳೆಯರನ್ನು ಗೊತ್ತು ಮಾಡಿದ್ದೆ. ಅತ್ತೆ 2008ರಲ್ಲಿಯೇ ಹಾಸಿಗೆ ಹಿಡಿದಿದ್ದರು. ಅವರನ್ನು ಹಗಲು ನೋಡಿಕೊಳ್ಳಲು ಶಾರದಮ್ಮ ಬರುವರು; ರಾತ್ರಿ ನೋಡಿಕೊಳ್ಳಲು ಲಕ್ಷ್ಮಿ ಅವರನ್ನು ಗೊತ್ತು ಮಾಡಿದ್ದೆ. ಅವರನ್ನು ನನ್ನ ಕುಟುಂಬದವರಂತೆ ನೋಡಿಕೊಂಡೆ. ಅವರೂ ನಮ್ಮ ಅತ್ತೆಯನ್ನು ಚೆನ್ನಾಗಿ ನೋಡಿಕೊಂಡರು. ಅವರಿಬ್ಬರನ್ನೂ ನಾನು ಕೃತಜ್ಞತೆಯಿಂದ ನೆನೆಯುತ್ತೇನೆ. ಮನೆಗೆ ಬಂದು ಅಡುಗೆ ಮಾಡಿ ಹೋಗಲು ಓರ್ವ ಮಹಿಳೆಯನ್ನು ಗೊತ್ತು ಮಾಡಿದ್ದೆ. ಮನೆಯನ್ನು ಸ್ವಚ್ಛವಾಗಿ ಗುಡಿಸಿ, ಸಾರಿಸಲು ಮತ್ಸ್ಯೋರ್ವ ಮಹಿಳೆ ಬಂದು ಹೋಗುವರು. ನಾನು ಹಣ ಉಳಿಸಲು ಹೋಗಲಿಲ್ಲ. ನನಗೆ ಕಾರ್ಖಾನೆ ಒಳ್ಳೆಯ ಸಂಬಳ ಕೊಡುತ್ತಿದೆ, ಅದರಿಂದ ನಾನೂ ಈ ನಾಲ್ಕರಿಗೆ ಉದ್ಯೋಗ ಕಲ್ಪಿಸಿದೆ. ಅವರೆಲ್ಲರ ನಡುವೆ ಒಳ್ಳೆಯ ಸಂಪರ್ಕ ಮತ್ತು 'ಟೀಮ್ ವರ್ಕ್' ಸ್ಥಾಪಿತವಾಯಿತು' ಎಂದು ಶಾರದಾ ಹೇಳಿದರು.

'2017ರಲ್ಲಿ ನಿಮ್ಮ ತಾಯಿಯನ್ನು ಕರೆತಂದಾಗ, ಅತ್ತೆ ಮಾವನವರು ಅಸಮಾಧಾನ ವ್ಯಕ್ತ ಪಡಿಸಲಿಲ್ಲವೆ?' - ಸೂಕ್ತವಾಗಿ ನಾನು ಕೇಳಿದೆ.

'ಕೆಲವು ವಿಷಯಗಳನ್ನು ಸುಮ್ಮನೆ ಉದಾಸೀನ ಮಾಡಬೇಕು, ಗಮನಿಸಲು ಹೋಗಲೇಬಾರದು. ಬೇಸರ ಇದ್ದಿರಬಹುದು. ಆದರೆ ನನ್ನಮ್ಮನನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ನಾನು ಕರೆತರಲು ನಿರ್ಧರಿಸಿದ್ದೆ. ಆದರೆ ಈ ಮಾತೂ ನಿಜ, ನನ್ನ ಮಾವನವರು ಘನತೆಯ ವ್ಯಕ್ತಿತ್ವ.

ಅಂತರಂಗದಲ್ಲಿ ಏನೇ ಅಸಮಾಧಾನವಿದ್ದರೂ, ಅದನ್ನು ಆಡಿ ರಂಪ ಮಾಡುವವರಲ್ಲ'. ಹಿರಿಯರ ಈ ಪ್ರಬುದ್ಧತೆ ಶಾರದಾಗೆ ಎಲ್ಲವನ್ನು ನಿಭಾಯಿಸಲು ಸಹಾಯಕವಾಯಿತು.

'ಮೂವರು ಹಿರಿಯರಿದ್ದ ನಿಮ್ಮ ಮನೆಯಲ್ಲಿ ಸಣ್ಣ ಪುಟ್ಟ ಜಗಳ, ಮನಿಸು ಬರಲಿಲ್ಲವೆ?' ಕೇಳಿದೆ.

'ಮನೆ ಎಂದ ಮೇಲೆ ಅವೆಲ್ಲ ಇದ್ದದ್ದೇ ಅಲ್ಲವೆ. ದಿನವೆಲ್ಲ ಮನೆಯಲ್ಲೇ ಇರುವ ಅವರ ಮನಸ್ಸೂ ಮುದುರಿರುತ್ತದೆ. ದಿನವೆಲ್ಲ ಕೆಲಸಕ್ಕೆ ಹೋಗಿ ಬರುವ ನಮ್ಮ ಮೇಲೂ ಒತ್ತಡ ಇರುತ್ತದೆ. ಸೊಸೆಯಿಂದ ಅವರದೇನೋ ನಿರೀಕ್ಷೆಗಳು, ಅಪೇಕ್ಷೆಗಳು ಇರುತ್ತವೆ, ಅವು ನೆರವೇರಿರುವುದಿಲ್ಲ. ಏನೋ ಗೋಣಗುತ್ತಾರೆ. ಅದನ್ನು ಗಂಭೀರವಾಗಿ ನಾನು ತೆಗೆದುಕೊಳ್ಳುತ್ತಿರಲಿಲ್ಲ. ಕೆಲವು ಮಾತುಗಳು ಬರುತ್ತವೆ, ಹೋಗುತ್ತವೆ. ಕೆಲವೊಮ್ಮೆ ನಾನೂ ಪ್ರತಿಕ್ರಿಯಿಸಿ ಬಿಡುತ್ತಿದ್ದೆ. ನಾನೂ ಸಂತಳಲ್ಲ. ಆದರೆ ಬಹುಪಾಲು ಅವರ ಸಣ್ಣಪುಟ್ಟ ಇರುಸು ಮುರಿಸು ಗೋಣಗಾಟ ಎಲ್ಲವನ್ನು ನಾನು ಕಿವಿಗೇ ಹಾಕಿಕೊಳ್ಳದೆ, ಓರ್ವ ಹೆಡ್ ಟ್ರಾನ್ಸ್‌ಮಿಷನ್ ಆಗಲು ಬಿಟ್ಟು, ನನ್ನ ಒಳಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ. ಹಾಗೊಮ್ಮೆ ಮನಸ್ತಾಪವಾದರೂ, ಮನೆಯಲ್ಲಿ ಒಂದು ಮುಖ್ಯ ನಿಯಮವನ್ನು ನಾವು ಹಾಕಿಕೊಂಡಿದ್ದೆವು. ಯಾವ ಮನಸ್ತಾಪವೇ ಆಗಲಿ, ರಾತ್ರಿ ಮಲಗುವ ಮೊದಲು ತಿಳಿಯಾಗಬೇಕು. ಮರುದಿನಕ್ಕೆ ಅದನ್ನು ಒಯ್ಯಬಾರದು' ಎಂದು ಶಾರದಾ ವಿವರಿಸಿದರು.

'ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ' ಎನ್ನುವ ಗಾದೆ ಇದೆ. ಆದರೆ, ಶಾರದಾ ಹೇಳುತ್ತಾರೆ: 'ಎಲ್ಲ ಸಂಬಂಧಗಳಲ್ಲೂ ಕುಟುಂಬದಲ್ಲಿಯ ಜಗಳ ಮುನಿಸು ಮನಸ್ತಾಪಗಳನ್ನು ಮಲಗುವ ಮೊದಲು ನಿವಾರಿಸಿಕೊಳ್ಳಿ. ಹಗುರಾದ ಮನಸ್ಸಿನಿಂದ ಮಲಗಿ, ನಿದ್ರೆ ಬರುತ್ತದೆ. ಬೆಳಗ್ಗೆ

ಮನಸ್ಸು ಪ್ರಪುಲ್ಲವಾಗಿ ಏಳುವಿರಿ. ಹಿಂದಿನ ದಿನದ ಮಾತೆಲ್ಲ ಸಿಲ್ಲಿ ಎನಿಸುತ್ತದೆ'. ಅವರು ಮಾತು ಮುಂದುವರಿಸಿ ಹೇಳುವುದು: 'ಮುಖ್ಯವಾಗಿ ತಾಳ್ಮೆ ಬೇಕು. ನಾನು ಹೇಳುತ್ತಿರುವುದನ್ನೆಲ್ಲ ನಾನು ಪಾಲಿಸಿದ್ದೇನೆ ಅಂದುಕೊಳ್ಳಬೇಡಿ. ಆದರೆ ಖಂಡಿತಾ ಪ್ರಯತ್ನಿಸಿದ್ದೇನೆ'.

ಅವರ ಸಹನೆ, ಪ್ರಬುದ್ಧ ನಡವಳಿಕೆ, ಹಟ-ಅಹಂಕಾರ ಇಲ್ಲದ ಸರಳ ಸ್ವಭಾವ ಅವರಿಗೆ ಬದುಕಿನ ಸವಾಲುಗಳನ್ನು ನಿಭಾಯಿಸುವ ಶಕ್ತಿ ನೀಡಿತು. ಆದರೆ ಶಾರದಾ ಯಾವುದಕ್ಕೂ 'ಎಲ್ಲ ಕ್ರೆಡಿಟ್' ತಾವು ತೆಗೆದುಕೊಳ್ಳುವುದಿಲ್ಲ. ಅತ್ತೆ-ಮಾವ ಆರೈಕೆ ಮಾಡಲು ಇರಿಸಿದ ಮಹಿಳೆಯರಿಗೆ ಹೊಂದಿಕೊಂಡದ್ದರಿಂದ ಇದು ಸಾಧ್ಯವಾಯಿತು ಎನ್ನುತ್ತಾರೆ. ತಮ್ಮ ಪತಿಯ ಪರಮ ಸಹಕಾರದಿಂದ ಸಾಧ್ಯವಾಯಿತು ಎನ್ನುತ್ತಾರೆ. 'ಅವರೆಂದೂ ಬೆಂಗಳೂರಿನಿಂದ ಹೊರಗೆ ಹೋಗಲಿಲ್ಲ' ಎಂದು ನೆನೆಯುತ್ತಾರೆ. ಅತ್ತೆ-ಮಾವ 'ನೀನೇ ಮಾಡಬೇಕು, ಕೆಲಸ ಬಿಡು' ಅನ್ನಲಿಲ್ಲ. 'ಹಾಗೆ ಹೇಳಿದ್ದರೆ, ನಾನೇನೂ ಕೆಲಸ ಬಿಡುತ್ತಿರಲಿಲ್ಲ' ಎಂದೂ ಶಾರದಾ ನಕ್ಕು ತಿಳಿಸಿದರು. ನನಗೂ ಅರಿವಿತ್ತು, ನಮ್ಮ ಕೆಲಸ, ಸಂಬಳ ನಮ್ಮ ಮನೆಗಳಿಗೆ ಆರ್ಥಿಕ ಸುಭದ್ರತೆಯನ್ನು ಒದಗಿಸಿದೆ ಎಂದು.

'ಮನೆಯಲ್ಲಿ ಹಿರಿಯರಿದ್ದಾಗ, ರೋಗ ಬಾರದಂತೆ ತಡೆಯುವುದು ಬಹಳ ಮುಖ್ಯ. ನಮ್ಮ ಮನೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಿವೆಂಟಿವ್ ವಿಧಾನಗಳನ್ನು ಅಳವಡಿಸಿಕೊಂಡಿದ್ದೆವು. ಸ್ವಲ್ಪ ಶೀತ ಎಂದರೂ ಕಷಾಯ ಸಿದ್ಧವಾಗುತ್ತಿತ್ತು. ಕೋವಿಡ್ ಸಮಯದಲ್ಲಂತೂ ಇದು ನಮ್ಮೆಲ್ಲರ ದಿನನಿತ್ಯದ ಪೇಯವಾಯಿತು. ನಮ್ಮ ಕುಟುಂಬದ ವೈದ್ಯರಾದ ಡಾ. ಅಶೋಕ್ ಅವರನ್ನು ನಾವು ಸುಲಭವಾಗಿ ಸಂಪರ್ಕಿಸಬಹುದಾದ ಕಾರಣ, ಹೆಚ್ಚಿನ ಸಮಾಧಾನವಿದೆ. ಹಿರಿಯರಲ್ಲಿ

